



ರೊಬಾಟ್
ಉಪಕರಣದೊಂದಿಗೆ
ಡಾ. ಸಾತ್ಯಕಿ ನಂಬಲ

ಅತ್ಯಂತ ಸಣ್ಣ ಗಾಯ, ಶೀಫ್ಸ್
ಗುಣಮುಖಿ, ರಕ್ತ ನಷ್ಟವಾಗೆದೆ
ಇರುವುದು ಹಾಗೂ ದಾನಿಗಳ
ರಕ್ತದ ಅವಶ್ಯಕತೆ ಇಲ್ಲದಿರುವುದು,
ಅಸ್ತ್ರೇಯಲ್ಲಿ ಕೇವಲ 2-3
ದಿನ ಅಷ್ಟೇ ವಾಸ... ಇವೆಲ್ಲವೂ
ಹೃದಯಕ್ಕೆ ರೊಬಾಟ್
ಸಚರಿಯಿಂದ ಮಾಡಿದರೆ
ಉಂಟಾಗುವ ಲಾಭಗಳು.

■ ಉಮಾ ಅನಂತ್

ರೊಬಾಟ್ ಹೃದಯ ಶಸ್ತ್ರ ಚಿಕಿತ್ಸೆ ಹೃದ್ಯೋಗಿಗಳಿಗೆ ವರದಾನ

ಚೆಂಗಳಾರಿನ ಮೂವತ್ತೊಂದು ವರ್ಷದ ಮಹಿಳೆಯೊಬ್ಬರು ಕೆನಡಾ ದೇಶಕ್ಕೆ ಹೋಗುವೊಗಿತ್ತು. ಬೇಂಬಳಿ 110 ಕೇಜಿ ಟೊಕ, ವಿವರಿತ ಬೊಜ್ಜಿನ ಸಮಸ್ಯೆ. ಈಕೆ ಏಸಾ ಪಡೆಯುವ ಸಲುವಾಗಿ ಅರೋಗ್ಯ ತಪಾಸಣೆಗೆ ಹೋದಾಗ ಹೃದಯದಲ್ಲಿ ರಂಪು ಇರುವುದು ಪತ್ತೆಯಾಯಿತು. ಬೆಂಗಳಾರಿನ ಬ್ರೆನ್‌ರೂಫ್‌ಷೆ ರಸ್ತೆಯಲ್ಲಿರುವ ಅಪ್ಯಾಲೊ ಆಸ್ಟ್ರೇಯಲ್ಲಿ ಕೆಹೋಲ್ ಸಚರಿಗಾಗಿ ಹೋದರು. ಅವರನ್ನು ಪರಿಸ್ಥಿತಿ ಹೃದಯ ತಜ್ಜಡಾ. ಸಾತ್ಯಕಿ ನಂಬಲ ಅವರು, ವಿವರಿತ ಬೊಜ್ಜಿ ಇರುವುದರಿಂದ ಮಹಿಳೆಗೆ ಕೆಹೋಲ್ ಸಚರಿ ಸಾಧ್ಯವಿಲ್ಲ, ಬದಲಾಗಿ ಅತ್ಯಾಧುನಿಕ ತಂತ್ರಜ್ಞಾನದ ರೊಬಾಟ್ ಸಚರಿ ಮಾಡಿಕೊಳ್ಳಿದ್ದಾಗ ಸಾತ್ಯಕಿ ನಂಬಲ ಮಹಿಳೆಯೊಬ್ಬರು ಕೆನಡಾ ದೇಶದಲ್ಲಿ ರಂಪು ಹೃದಯದಲ್ಲಿ ರಸ್ತೆಯಿಂದ ಅತ್ಯಂತ ಬೆಂಗಳಿನ ಮನಿಗೆ ತರಳಬಹುದು. ಜೊತೆಗೆ ಕೆಲವೇ ದಿನಗಳಲ್ಲಿ ಕಾರು ಬಾಲನೆ ಸೇರಿದಂತೆ ಎಲ್ಲ ಕೆಲಸಗಳನ್ನು ಮಾಡಿಕೊಂಡು ಸಹಜ ಬೇವನ ನೆನೆಸಬಹುದು ಎಂದು ವಿವರಿಸುತ್ತಾರೆ ರೊಬಾಟ್ ಹೃದಯ ಸಚರಿ ತಜ್ಜಡಾ. ಸಾತ್ಯಕಿ ನಂಬಲ.

ರೊಬಾಟ್ ಹೃದಯ ಸಚರಿ ವ್ಯಾದೀಕೆಳ್ಳಿಂದು ವರದಾನ. ಅವರಿಕದ ಡಾ. ವಿಂಚಿ ಥಿ ರೊಬಾಟ್ ತಂತ್ರಜ್ಞಾನದಿಂದ ಅತ್ಯಂತ ಕಡಿಮೆ ಅವಧಿಯ ಅಸ್ತ್ರೇಯಾ ವಾಸ, ಎದೆಯ

ಫಾಗದಲ್ಲಿ ಸಣ್ಣ ಗಾಯ, ಶೀಫ್ಸ್ ಗುಣಮುಖಿ, ರಕ್ತ ಕೊಡಬೇಕಾದ ಅವಶ್ಯಕತೆಯಲ್ಲಿದೆ ರೊಗಿ ಬೆಂಗಳಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

‘ರೊಬಾಟ್’ ಹೃದಯ ಸಚರಿ ಅತ್ಯಂತ ಸರಳ ಹಾಗೂ ಅತ್ಯಾಧುನಿಕ ವಿಧಾನವಾಗಿದ್ದು, ಯಾರು ಬೇಕಾದರೂ ಮಾಡಿಕೊಳ್ಳಬಹುದು. ರೊಗಿ ಶೀಫ್ಸ್-ವಾಗಿ ಗುಣಮುಖಿನಾಗುವುದಲ್ಲಿದೆ ಅಸ್ತ್ರೇಯಿಂದ ಅತ್ಯಂತ ಬೆಂಗಳಿನ ಮನಿಗೆ ತರಳಬಹುದು. ಜೊತೆಗೆ ಕೆಲವೇ ದಿನಗಳಲ್ಲಿ ಕಾರು ಬಾಲನೆ ಸೇರಿದಂತೆ ಎಲ್ಲ ಕೆಲಸಗಳನ್ನು ಮಾಡಿಕೊಂಡು ಸಹಜ ಬೇವನ ನೆನೆಸಬಹುದು’ ಎಂದು ವಿವರಿಸುತ್ತಾರೆ ರೊಬಾಟ್ ಹೃದಯ ಸಚರಿ ತಜ್ಜಡಾ. ಸಾತ್ಯಕಿ ನಂಬಲ.

‘ಹೃದಯ ಕೊಡಿ ಬದಲಾವಣೆ, ಹೃದಯದಲ್ಲಿ ರಂಪುಗಳಾಗಿ ರಕ್ತಸಂಚಾರ ಸುಗಮವಾಗಿದೆ ಇರುವ ಸಂದರ್ಭಗಳಲ್ಲಿ ರೊಬಾಟ್ ಸಚರಿ ಮಾಡಲಾಗುತ್ತದೆ. ಆದರೆ ಹೃದಯ ಕೆಂಪಿನ್ನು ರೊಬಾಟ್ ಸಹಾಯದಿಂದ ಮಾಡಲು ಸಣ್ಣ ಸಾಧ್ಯವಾಗುತ್ತಿಲ್ಲ’ ಎಂದೂ ಹೇಳುತ್ತಾರೆ ಡಾ. ಸಾತ್ಯಕಿ.

‘ಎದೆಯ ಭಾಗದಲ್ಲಿ ಅತ್ಯಂತ ಸಣ್ಣ ರಂಪು ಕೊರೆದು ರೊಬಾಟ್ ಮೆಷಿನ್‌ನ ಸಹಾಯದಿಂದ

ಹೃದಯ ತಜ್ಜಡಾ ಅತ್ಯಂತ ಸುಲಭ ಹಾಗೂ ಕೇವಲ ಒಂದೂವರೆ ಗಂಟೆಯಲ್ಲಿ ಸಚರಿ ಕಾರ್ಯ ಮುಗಿಸಬಹುದು. ಸಚರಿ ಆದ ಮಾಡುವುದಿಂದ ವಾಡ್‌ಗೆ ಶಿಫ್ಟ್ ಮಾಡಿ ಮೂರೆ ದಿನಗಳಲ್ಲಿ ರೊಗಿ ಮನಿಗೆ ತರಳಬಹುದು. ಜ್ಞಾನ ಗಾಯ ಮಾಡುವುದರಿಂದ ರೊಗಿಗೆ ಸೋಂಕು ತಗಲುವ ಅಪಾಯವೂ ಇಲ್ಲ. ಆದರೆ ರೊಬಾಟ್ ಇಲ್ಲದೇ ನಡೆಸುವ ಶಸ್ತ್ರಚಿಕಿತ್ಸೆಗೆ ಸುಮಾರು ಆರೇಳು ಗಂಟೆಗಳಾದರೂ ಬೇಕಾಗುತ್ತದೆ. ಕನಿಷ್ಠ ಒಂದು ವಾರವಾದರೂ ಅಸ್ತ್ರೇಯಲ್ಲಿ ಇರಬೇಕಳ್ಳಿದೆ ಎರಡು ತಿಂಗಳ ಕಾಲ ಸಂಪೂರ್ಣ ವಿಶ್ಲಾಂತಿಯ ಅಗತ್ಯವೂ ಇರುತ್ತದೆ’ ಎಂದು ತಂತ್ರಜ್ಞಾನದಿಂದ ಆಗುವ ಪ್ರಯೋಜನವನ್ನು ವಿವರಿಸುತ್ತಾರೆ ರೊಬಾಟ್ ಹೃದಯ ಸಚರಿಗಿಂತ ಶೇ. 10ರಷ್ಟು ಹೆಚ್ಚು ಅಷ್ಟು ಎನ್ನತ್ತಾರೆ.

ಶಸ್ತ್ರಚಿಕಿತ್ಸೆಯ ನಂತರದಲ್ಲಿ ರೊಗಿಗೆ ಯಾವುದೂ ಆತಂಕವಿರುವುದಿಲ್ಲ. ಹೆಚ್ಚಿನ ಆರ್ಥಿಕ್ಯಾಲ್ಬು ಬೇಕಾಗಿಲ್ಲ, ಸಚರಿ ಮಾಡುವಾಗ ಅತ್ಯಂತ ಸಣ್ಣ ಗಾಯ ಮಾಡುವುದರಿಂದ ಬಾಹ್ಯ ಸೋಂಕು ತಗಲುವ ಅಪಾಯವೂ ಇರುವುದಿಲ್ಲ.